

ತುಳಸಿ ಗೋಡ ಸಂದರ್ಭನ

■ ಘಾಲ್ಯಣ ಗೋಡ, ಅಚ್ಚೆ



ಯಾವುದೇ ಸಮುದಾಯ ತನ್ನ ಜೀವಯಿತಕೆ ಉಳಿಸಿಕೊಳ್ಳುವುದು ಅದರ ಅಂತರಂಗದಲ್ಲಿ ಹುದುಗಿರುವ ಭಾಷೆ ಮತ್ತು ಭಾವೆಯೆಂಬ ಹೂವಿನ ಪರಿಮಳದಂತಿರುವ ಸಂಸ್ಕೃತಿಯಲ್ಲಿ ಎಷ್ಟಿರುವುದು. ತನ್ನ ಸಂಸ್ಕೃತಿ, ಮತ್ತು ದರ ಆಶಯ, ಅನನ್ಯತೆಯನ್ನು ಎಲ್ಲಾ ಉನ್ನವಾಗಂತೆ ಕಾಪಾಡಿಕೊಂಡು ಬಂದಿರುವ ಅತ್ಯಾತ್ಮವು ಉದಾಹರಣೆ, ಉತ್ತರ ಕ್ಷಣದ ಜಿಳ್ಳೆಯ ಶ್ರೀಮಂತ ಸಂಸ್ಕೃತಿ ಎಂದೇ ಹೇಸರಾದ ಹಾಲಕ್ಕೆ ಸಮುದಾಯ. ಹಾಡಿನ ಮೂಲಕವೇ ‘ಮಾತನಾಡುವ ಸಂಸ್ಕೃತಿ’ ಎಂದು ಕರೆಸಿಕೊಳ್ಳುವ ಹಾಲಕ್ಕೆ ಸಂಸ್ಕೃತಿಯ ವೈವಿಧ್ಯಗಳು ಹಲವಾರು. ಸುಗ್ರಿ, ಪುಗಡಿ, ತಾರ್ಥ, ಗುಮಟೆ ಪಾಂಗ್, ಜನಪದ ವೇದ್ಯ, ಜೀವನದ ಎಲ್ಲ ಸುರದ ಹಾಡುಗಳು, ಒಗಟುಗಳು, ಕಥೆಗಳು, ಕೌಶಲ್ಯತೆ ಇನ್ನು ಏನ್ಲೀವನ್ನು ತುಂಬಿಕೊಂಡ ಅಭ್ಯರ್ಥಿ ಭಂಡಾರವದು. ಪ್ರತಿ ಮನೆಗೂ ಹೇಳಿ ಸುಗ್ರಿ ಕುಣಿದು ಶುಭ ಹಾರ್ಯೆಸುವ ಜನಾಗಿದಿಂದ ಬಂದ ಸುತ್ತಿ ಬೊಮ್ಮು ಗೌಡ ಹಾಲಕ್ಕೆ ಸಮುದಾಯಕ್ಕೆ ‘ಪದ್ಭ್ರೀ’ ಪ್ರಶ್ನೆಯ ಗೌರವ ತರುವುದರ ಮೂಲಕ ತೀರಾ ಹಿಂದುಇದ ಬುಡಕಟ್ಟು ಸಂಸ್ಕೃತಿ ಎಂದು ಹೇಸರಾದ ಹಾಲಕ್ಕೆ ಜನಾಗಿವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವುದೇ ಮಾಡಿದರು. ಈಗ ಅದೇ ಜನಾಗಿದ ತಳಿಸಿ ಗೋವಿಂದ ಗೋಡ ಅವರಿಗೂ ಪದ್ಭ್ರೀ ಗೌರವ ಸಂದಿದೆ.

ಸುಮಾರು ಅರ್ಥ ಶತಮಾನಕ್ಕೂ ಹೆಚ್ಚು ಕಾಲ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿರುವ ಅವರು, ತಮ್ಮ ಉದ್ಯೋಗದ ಅವಧಿಯಲ್ಲಿ ದಿನಗೂಲಿ ನೊಕರಳಾಗಿ ದುಡಿರುವುದೇ ಹೆಚ್ಚು. ಕೇವಲ 12 ವರ್ಷ ಮಾತ್ರ ಕಾಯು ನೊಕರಳಾಗಿ ಕೆಲಸ ಮಾಡಿ ಸಕಾರಿ ವೇತನ ಪಡೆದಿದ್ದಾರೆ.

ತಮ್ಮ ನಿಸ್ಕಾರ್ಥ ಸೇವೆ, ಪ್ರಾಮಾಣಿಕತೆ, ನಿಷ್ಪಯಿಂದ ಲಕ್ಷಗಟ್ಟು ಸಿಗಳನ್ನು ತಯಾರು ಮಾಡಿ ಅರಣ್ಯದಲ್ಲಿ ನೆಡಲು ಅನುವು ಮಾಡಿಕೊಟ್ಟು ಹಿರಿಮು ತುಳಸಿ ಅವರದು. ಅವರ ದುಡಿಮುಗೆ ‘ಇಂಡಿರಾ ಶ್ರೀಯದರ್ಶಿನಿ ಪ್ರಶ್ನೀ’ ಸಂದ ನಂತರ, ತುಳಸಿ ಅವರನ್ನು ‘ವೃಕ್ಷಮಾತೆ’ ಎಂದೇ ಕರೆಯಲಾಯಿತು. ಯಾವ ಲಾಭದ ಉದ್ದೇಶವನ್ನಿಟ್ಟುಕೊಳ್ಳಿದೇ ಮರಗಳ ಚಿಂಡವನ್ನು ಹುಡುಕಿ ತಂದು ಮಾಡಿ ಹಾಕಿ, ಸಂರಕ್ಷಣೆ ಮಾಡಿ, ಬೀಜ ಮೋಕೆಯಿಂದೆರು ಹುಟ್ಟಿಕ್ಕಿಂದ್ದ ತೆಯೆ ಪ್ರಾಣಿಕ್ಕೊ ಚೀಲದಲ್ಲಿ ಇಟ್ಟು ಬೆಳೆಸಿರುವ ನಿಸ್ಕಾರ್ಥ ಸೇವೆ ಅವರದು. ಕಡಿಮೆ ಕೊಲಿಯಲ್ಲಿಯೇ ಬಡತನದ ಬದುಕನ್ನು ಕಟ್ಟಿಕೊಂಡವರು ತುಳಸಿ. ಇಬ್ಬರು ಮುಕ್ಕಳನ್ನು ಸಾಹುವ ಹೊಣೆ ಹೊತ್ತು, ವರ್ಯಾಸ್ವಾದ ಗಂಡ ಕಾಲವಾದ ನಂತರ ಬದುಕಿಗಾಗಿ ಅರಣ್ಯ ಇಲಾಖೆಯ ನಿಸರ್ಗರಿಯನ್ನು ಅವಲಂಬಿಸಿದರು. ಅಲ್ಲಿಂದ ಇಲ್ಲಿಯವರೆಗೆ ಪಟ್ಟ ಪಾಡು ನಿಸರ್ಗ ಪ್ರಿಯಿ ಹಾಡಾಗಿದೆ. ಬಡತನ ಈಗಲೂ ಬೆನ್ನು ಬಿಡುದಿದ್ದರೂ ಮೊಮ್ಮೆಕ್ಕಳೊಂದಿಗೆ ಅಳ್ಳಿ ತುಂಬು ಬೆವನ ನಡೆಸುತ್ತಿದ್ದಾರೆ.

ತುಳಸಿ ಗೋಡ ಮುಗ್ಗೆ ಎನ್ನುವುದು ನಿಜ ಆದರೆ, ಮಾತಿಗೆ ನಿತರೆ ಪರಿಸರವಾದಿಯಾಗಿ, ಚೀಜತೆಜ್ಜೀಯಾಗಿ ಕಾಣಿಸುತ್ತಾರೆ. ನಿಸರ್ಗದ ಉಳಿವಿಗಾಗಿ ಏನು ಮಾಡಬಹುದೆನ್ನುವುದನ್ನು ತಮ್ಮ ಅನುಭವದಿಂದ ಹೃದಯಪೂರ್ವಕವಾಗಿ ಹೇಳುತ್ತಾರೆ. ಕ್ಷಣದ ನಾಡಿನ ಹೆಮ್ಮೆಯ ಅಳ್ಳಿಯ ಈ ಸಂದರ್ಭನ ಸುಧಾ ವರ್ತಿಯಿಂದ ‘ಮಹಿಳಾ ದಿನ’ ದ ವಿಶೇಷ.

◆ ಅಳ್ಳಿ, ದೇಶದ ಅತ್ಯಾತ್ಮ ಉನ್ನತ ನಾಗರಿಕ ಪ್ರಶ್ನೆಗಳೊಂದಾದ ‘ಪದ್ಭ್ರೀ’ ಗೌರವ

ನಿಮಗೆ ಬಂದಿದೆ. ಹೇಗೆನುಸ್ತಿದೆ?

ತುಂಬಾ ಸಂತೋಷವಾಗಿದೆ. ಇದು ನನ್ನ ಪ್ರಾಮಾಣಿಕ ಸೇವೆಗೆ ಸಿಕ್ಕಿದ್ದು ಅಂತ ತಿಳಿದಿದ್ದೇನೆ. ನನ್ನ ಜನಾಗಳಕ್ಕಷ್ಟೇ ಅಲ್ಲ, ಇಡೀ ಅರಣ್ಯ ಇಲಾಖೆಗೆ ಸಿಕ್ಕ ಪ್ರಶ್ನೀ ಇದು. ಅದಕ್ಕೆ ತುಂಬಾ ಖುಸಿಯಾಗಿದೆ.

◆ ಈವರೆಗೆ ನೀವು ಎಷ್ಟು ಗಿಡಗಳನ್ನು ಬೆಳೆಸಿದ್ದಿರಿ?

ಲಕ್ಷಗಟ್ಟು ಆಗಿರುಬಹುದು. ಲಕ್ಷವಿಲ್ಲ. ಇನ್ನೂ ಮೂರು ನಾಲ್ಕು ಲಕ್ಷ ಆಗುವಮ್ಮೆ ಗಿಡಗಳು ನಿಸರ್ಗರಿಯಲ್ಲಿವೆ. ಲಕ್ಷವಿಟ್ಟೀಲ್ಲ. ಗಿಡಗಳನ್ನು ತಯಾರಿ ಮಾಡುವುದೆಂದರೆ ನನಗೆ ಅದೆಂಥದೋ ಖುಸಿ. ಮುಕ್ಕಳನ್ನು ಸಾಕಿದಂತೆ ಸಾಕಿದ್ದೇನೆ. ನನಗೆ ನನ್ನ ಮುಕ್ಕಳು, ಮೊಮ್ಮೆಕ್ಕಳು ಬೇರೆಯಲ್ಲ ಮತ್ತು ಈ ಗಿಡಗಳು ಬೇರೆಯಲ್ಲ. ಅವುಗಳನ್ನು ಆರ್ದ್ದೆ ಮಾಡುವ ಸಂತೋಷವೇ ನನ್ನನ್ನು ಇನ್ನೂ ಖುಸಿಯಿಂದಿಟ್ಟಿರುವುದಕ್ಕೆ ಸಾಧ್ಯವಾಗಿದೆ.

◆ ಯಾವಾಗ ಇಲಾಖೆಗೆ ಕೆಲಸಕ್ಕೆ ಹೇರಿದಿರಿ? ಆಗ ನಿಮ್ಮ ಸಂಬಳ ಎಷ್ಟಿತ್ತು?

ಮದುವೆ ಆದ ನರತರ ಸಣ್ಣ ಮುಕ್ಕಳು ಇರುವಾಗಲೇ ಕೆಲಸಕ್ಕೆ ಸೇರಿದೆ. ಆಗ ಬಹಳ ಬಡತನವಿತ್ತು. ಯಾರೆಲ್ಲ ಹೇಳಿದರು, ‘ಅರಣ್ಯ ಇಲಾಖೆಯಲ್ಲಿ ಕೆಲಸ ಇದೆ ಅಂತ, 1 ರೂಪಾಯಿ 25 ಹೆಚ್ಟೆ ಸಂಬಳ’ ಅಂತ. ನಾವೆಲ್ಲ ಸುಮಾರು ಜನ ಕೆಲಸಕ್ಕೆ ಹೋದೆವೆ. ಗಂಡನಿಗೆ ಆಗಲೇ ವರ್ಯಾಸ್ವಾಗಿತ್ತು. ಮುಕ್ಕಳನ್ನು ಸಾಹುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಇದ್ದಾದ್ದು ಎರಡೇ ಎಕರೆ ಜಮಿನು. ಅದನ್ನು ಸಾಗುವಳಿ ಮಾಡಲು ಯಾರೂ ಇರಲಿಲ್ಲ. 1 ರೂಪಾಯಿ 25 ಹೆಚ್ಟೆಯಲ್ಲಿ ಬಡತನದ ಬದುಕು ನಡೆಸುತ್ತಿದ್ದೆ. ಜೊತೆಗೆ ಹೋದವರು ಕೆಲಸ